



ನಿಮ್ಮ ಪ್ರಚ

ಗೆಜ್‌ಗಿಡದಲ್ಲಿ ಹೂವಿನ ಸಂಭರ್ಮ

ಸುದ್ದುಗಾಡುಗಳಲ್ಲಿ ಹೇರಳವಾಗಿ ಕಾಣಿಸಿಗುತ್ತಿದ್ದ ಈ ಕಾಡುಬಸಳೆ ಈಗ ಅಪರೂಪವಾಗುತ್ತಿದೆ. ಇದನ್ನು ನಾಯಿಪತ್ತಿ ಗಿಡ, ಗೆಜ್‌ಗಿಡ ಅಂತಲೂ ಕರೆಯುತ್ತಾರೆ. ‘ಜೈವಧ ಗಿಡಗಳ ರಾಜ್’ ಅಂತಲೂ ಹೇಳುತ್ತಾರೆ. ಉದರ ಸಂಂಧಿ ರೋಗಳಿಗೆ, ಮೂಕತೀಕೇಶದ ಕಲ್ಲು ಕರಿಸಲು, ಬೊಜ್ಜು ನಿವಾರಣೆ, ಆಮ್ಲಪತ್ರ ಶಮನಕ್ಕೆ ಈ ಗಿಡದಿಂದ ತಯಾರಿಸಿದ ಜೈವಧ ಬಳಸುತ್ತಾರೆ.

ನಾವು ಚಿಕ್ಕವರಿದ್ದಾಗಿ ಇದರ ದಷ್ಟ, ಸುತ್ತು ಕಳ್ಳಿರುವ ಎಲೆಗಳನ್ನು ಪ್ರಸ್ತರಿಕಳ ನಡುವೆ ಇಡುತ್ತಿದ್ದೇವು. ಕೆಲದಿನಗಳ ನಂತರ ಎಲೆಯ ಕಳ್ಳಿರುವ ಭಾಗದಿಂದ ಬಿಳಿಯ ಬೇರಿನ ಜೊತೆ ಸಣ್ಣಸಣ್ಣ ಗಿಡಗಳು ಬೆಳೆಯುತ್ತಿದ್ದವು. ಅದು ನಮಗೆ ವಿಸ್ತೃಯದ ವಿವರಣಾಗಿತ್ತು. ಹೆಣ್ಣುಮಕ್ಕಳು ಇದರ ದೊಡ್ಡ ಎಲೆಗಳನ್ನು ವೃತ್ತಾಕಾರದಲ್ಲಿ ಕತ್ತಲಿಸಿ ಕಾಲಿಗೆ ಗೆಜ್‌ಯಂತೆ ಹಾಕಿಕೊಳ್ಳುತ್ತಿದ್ದರು. ಚಿತ್ತದಲ್ಲಿ ಕಾಣಿವಂತೆ ಈ ಗಿಡದಲ್ಲಿ ಅಪರೂಪಕ್ಕೆ ಲಂಬಾಕಾರದಲ್ಲಿ ಹೂಗೊಂಟಲು ಅರಳುವುದುಂಟು. ಇದು ಕಾಣಿಸಿವುದು ಏರಳ. ನಾವು ಶಾಲೆಗೆ ಹೋಗುತ್ತಿದ್ದಾಗಿ ಈ ಹೂವುಗಳನ್ನು ಕೀರ್ಣಿ ನಡುವೆ ಇರುತ್ತಿದ್ದ ಮರಂದ ಹೀರುತ್ತಿದ್ದೇವು. ಮೊನ್ನೆ ಶ್ಯಾಂಗೇರಿ ಸಮೀಪ ವಾಸವಿರುವ ನನ್ನ ತಗಿ ಮನೆಗೆ ಹೋದ ಸಂದರ್ಭ ಗುಡ್ಡದ ಬೇಲಿಯಲ್ಲಿ ಹೂವು ಹೊತ್ತು ನಿಂತ ಈ ಗಿಡ ಕಣ್ಣೆಗೆ ಬಿತ್ತು.

—ಧರ್ಮಾನಂದ ಶಿವ್, ಬೆಂಗಳೂರು



ಒಂದೇ ಬಳ್ಳಿಯ ಹೂಗಳು

ಮನೆ ಅಂಗಳದಲ್ಲಿ ನೆಟ್ಟಿದ್ದ ದಾಸವಾಳದ ಗಿಡದಲ್ಲಿ ನಿತ್ಯವಾ ಹೂವುಗಳು ಅರ್ಹತ್ವಿವೆ. ಪ್ರಜೆಗೆ ಹೂವು ಕೊಳ್ಳುವ ಅಗ್ರಹವೇ ಇಲ್ಲ. ಎದಿನಂತೆ ಬೇಳೆಗೆ ಹೂವು ಕೊಳ್ಳುಲು ಹೋದೆ. ಅಜ್ಞರಿಯು ಎದುರಾಯಿತು.

ಕೆಂಪು ದಾಸವಾಳ ಹೂವು ಮಾತ್ರ ಬಿಡುತ್ತಿದ್ದ ಗಿಡದಲ್ಲಿ ಅಂದು ಬೇರೆ ಬಣ್ಣದ ಹೂವು ಅರಳಿತ್ತು. ಹತ್ತಿರ ಹೋಗಿ ಗಿಡದ ಬುಡವಣ್ಣಲ್ಲಾ ಪರಿಣಾಮಿದೆ. ತಾಯಿಬೇರು ಒಂದೆ. ಅದು ಕವಲೊಡೆದು, ಎರಡು ಗೆಲ್ಲಾಗಳಲ್ಲಿ ಬೇರೆ ಬೇರೆ ಬಣ್ಣದ, ಆಕಾರದ ಪ್ರವೃಗಳನ್ನು ಅರಳಿಸಿತ್ತು. ಒಂದೆ ತಾಯಿಯ ಗಭರದಲ್ಲಿ ಜನಿಸಿದ ಮಕ್ಕಳ ರೂಪ, ಆಕಾರ ಬೇರೆ ಬೇರೆಯಾಗಿರುವಂತೆ ನಾನೇನೂ ನಿಮಗಿಂತ ಕಡಿಮೆಯಲ್ಲ ಎಂದು ಮನುಷ್ಯರಿಗೆ ಸಮಾಲನ್ನು ಒದ್ದಿತ್ತು.

—ಶ್ರೀ ಎಸ್. ಬೆಂಗಳೂರು

ಗಿಡಕ್ಕೆ ಡೈಪರ್ ನೀರೆ ನೆರವು!

ಯಲ್ಲಾಪುರದ ನಿರಂಜನ್ ಭಟ್ಟ ಎಂಬುವರು ಗಿಡಕ್ಕೆ ನೀರುಣಿಸಲು ಹೋಸ ಉಪಕ್ರಮವೊಂದನ್ನು ಕಂಡುಕೊಂಡಿದ್ದಾರೆ. ಡೈಪರ್ ಬಳಸಿದ ನಂತರ ಎಲ್ಲೆಂದರಲ್ಲಿ ಬಿಸಾಡುವ ರೂಢಿ ಕೆಲವರಿಗಿರುತ್ತದೆ. ಇಲ್ಲವೇ ಅವುಗಳನ್ನು ಸುಧುತ್ತಾರೆ. ಇದರಿಂದ ಪರಿಸರಕ್ಕೆ ಹಾನಿಯೇ ಹೆಚ್ಚು. ಇದರ ಬದಲು ಬೇಸಿಗೆಯಲ್ಲಿ ಗಿಡಗಳಿಗೆ ನೀರುಣಿಸಲು ಡೈಪರ್ ಬಳಸಿದರೆ ಹೇಗೆ? ಈ ಬಗ್ಗೆ ಬಿಂತಿಸಿದ ನಿರಂಜನ್ ಭಟ್ಟ ಈ ಪ್ರಯೋಗ ನಡೆಸಿ ಯಿತಕ್ಕುಯಾಗಿದ್ದಾರೆ. ತಮ್ಮ ಮನೆ ಬಿಳಿಯಿರುವ ಅಡಿಕೆ ಗಿಡದ ಸುತ್ತಲು ಎದಾರು ಡೈಪರ್ಗಳನ್ನು ಹಾಕಿ ಅವುಗಳ ಮೇಲೆ ನೀರು ಹಾಕತ್ತಿದ್ದಾರೆ. ನೀರನ್ನು ಹೀರಿಕೊಳ್ಳುವ ಡೈಪರ್ಗಳು ತಿಂಗಳಿಗ್ಗಿಲ್ಲ ಗಿಡಕ್ಕೆ ತೇವಾಂತ ಒದಗಿಸುತ್ತಾವೆ. ಸುಮಾರು ಎರಡು ತಿಂಗಳವರೆಗೆ ಗಿಡ ಬುಡದಲ್ಲಿ ತೇವಾಂತ ಇರುತ್ತದೆ.

—ಅಜ್ಞತಕುಮಾರ, ಯಲ್ಲಾಪುರ

